


ನಾವೆಲ್ ಕರೋನಾ ವೈರಸನ ಹೇಗೆ ಹರಡುತ್ತದೆ?

ಈ ವೈರಾಣು ಸೋಂಕಿತ ವ್ಯಕ್ತಿಗಳು  
ಸೀನಿದಾಗ ಅಥವಾ ಕೆಮ್ಮಿದಾಗ  
ಹೊರಬರುವ ಹನಿಗಳಿಂದ  
ಹತ್ತಿರದಲ್ಲಿರುವ ವ್ಯಕ್ತಿಗಳಿಗೆ ಹರಡುತ್ತದೆ

ಈ ವೈರಾಣುವು ನಿರ್ಜೀವ ವಸ್ತುಗಳ ಮೇಲೆಯೂ ಬದುಕಬಲ್ಲದು.  
ಈ ವೈರಾಣುವು ಸೋಂಕಿತ ವ್ಯಕ್ತಿಯ ಕಫ ಅಥವಾ ಹನಿಗಳು  
ನಿರ್ಜೀವ ವಸ್ತುಗಳ ಮೇಲೆ ಬಿದ್ದು, ಆ ವಸ್ತುಗಳನ್ನು ಇತರರು  
ಮುಟ್ಟಿದಾಗ, ಸಂಪರ್ಕ ಸೋಂಕಾಗಿಯೂ ಹರಡುತ್ತದೆ.

# ಸುರಕ್ಷಿತವಾಗಿ ಇರುವುದು ಹೇಗೆ?

ಸಾಮಾನ್ಯ ತಡೆಗಟ್ಟುವಿಕೆಯ ಕ್ರಮಗಳು



ಸಮುದಾಯದಲ್ಲಿ ಅತ್ಯಂತ ಪರಿಣಾಮಕಾರಿಯಾದ ತಡೆಗಟ್ಟುವಿಕೆಯ ಕ್ರಮಗಳೆಂದರೆ:

- ಆಗಾಗ ನಿಮ್ಮ ಕೈಗಳನ್ನು ಆಲ್ಕೋಹಾಲ್ ಇರುವ ಸ್ಯಾನಿಟೈಜರ್ ನಿಂದ, ಅಥವಾ ಸಾಬೂನು ಮತ್ತು ನೀರಿನಿಂದ ತೊಳೆಯಿರಿ. ನಿಮ್ಮ ಕೈಗಳಲ್ಲಿ ಕೊಳೆ ಕಾಣುತ್ತಿದ್ದರೆ, ಕೇವಲ ಸಾಬೂನು ಮತ್ತು ನೀರನ್ನು ಮಾತ್ರ ಬಳಸಿ.
- ಪದೇ ಪದೇ ನಿಮ್ಮ ಕಣ್ಣುಗಳು, ಮೂಗು, ಹಾಗೂ ಬಾಯಿಯನ್ನು ಮುಚ್ಚಿಕೊಳ್ಳಬೇಡಿ.
- ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಹಾಗೂ ಮೂಗನ್ನು ಮುಚ್ಚಿಕೊಳ್ಳಿ. ಟಿಶೂ ಅಥವಾ ಮಡಚಿದ ಮೊಣಕೈಯನ್ನು ಬಳಸಿ ಕೆಮ್ಮಿ, ಹಾಗೂ ಟಿಶೂವನ್ನು ತಕ್ಷಣ ಕಸದ ಬುಟ್ಟಿಯಲ್ಲಿ ಹಾಕಿ.

- ನಿಮಗೆ ಉಸಿರಾಟದ ತೊಂದರೆ ಕಂಡು ಬಂದರೆ, ಬಟ್ಟೆಯ ಮಾಸ್ಕ್ ಹಾಕಿಕೊಳ್ಳಿ ಹಾಗೂ ಮಾಸ್ಕ್ ಅನ್ನು ತೆಗೆದ ನಂತರ, ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆಯಿರಿ.
- ಉಸಿರಾಟದ ತೊಂದರೆಯ ಲಕ್ಷಣಗಳಿರುವ ವ್ಯಕ್ತಿಗಳಿಂದ ಕನಿಷ್ಠ 4 ಅಡಿ ದೂರವಿರಿ.
- ಅನವಶ್ಯಕ ಪ್ರಯಾಣವನ್ನು ತಪ್ಪಿಸಿ ಹಾಗೂ ಜನರ ದೊಡ್ಡ ಗುಂಪುಗಳಿಂದ ದೂರವಿರಿ.
- ನಿಮ್ಮ ಆರೋಗ್ಯ ಸರಿ ಇಲ್ಲ ಎನಿಸಿದರೆ, ಮನೆಯಲ್ಲಿಯೇ ಇರಿ.
- ಮೊಬೈಲ್ ಫೋನ್ ಬಳಸುವಾಗ, ಹೆಡ್ ಫೋನ್/ಸ್ಪೀಕರ್ ಗಳನ್ನು ಬಳಸಿ. ಇದರಿಂದ ಮುಖವನ್ನು ಮುಟ್ಟುವುದನ್ನು ತಪ್ಪಿಸಬಹುದು.



ಘನ ತ್ಯಾಜ್ಯ ಸಂಗ್ರಹಕರಿಗಾಗಿ ಶಿಫಾರಸ್ಸು ಮಾಡಲಾದ ಉತ್ತಮ ಆಚರಣೆಗಳು



• ಲಾಕ್‌ಡೌನ್ ಅವಧಿಯಲ್ಲಿ ಓಡಾಟಕ್ಕಾಗಿ, ಪುರಸಭೆ ಅಥವಾ ನಗರಸಭೆಯಿಂದ ಪಡೆದ ಗುರುತಿನ ಚೀಟಿ ಅಥವಾ ಅನುಮತಿ ಪತ್ರವನ್ನು ತಮ್ಮೊಂದಿಗೆ ಯಾವಾಗಲೂ ಇಟ್ಟುಕೊಂಡಿರಬೇಕು

• ದಿನದ ಕೆಲಸವನ್ನು ಪ್ರಾರಂಭಿಸುವ ಮೊದಲು, ಕೆಲಸದ ಬಟ್ಟೆಗಳನ್ನು ಧರಿಸಬೇಕು. ಕೆಲಸ ಪ್ರಾರಂಭ ಮಾಡುವ ಮೊದಲು, ಯಾವಾಗಲೂ ಮಾಸ್ಕ್, ಗ್ಲೋವ್ಸ್, ಪಾದರಕ್ಷೆ ಹಾಗೂ ಸೂಕ್ತವಾದ ಬಟ್ಟೆಗಳನ್ನು (ಉದ್ದ ತೋಳಿನ ಶರ್ಟ್, ಉದ್ದನೆಯ ಪ್ಯಾಂಟ್ ಹಾಗೂ ಮೇಲೊಟ್ಟು) ಧರಿಸಿ.

ಘನ ತ್ಯಾಜ್ಯ ಸಂಗ್ರಹಕರಿಗಾಗಿ ಶಿಫಾರಸ್ಸು ಮಾಡಲಾದ ಉತ್ತಮ ಆಚರಣೆಗಳು



SANITIZER



SOAP



•ಘನ ತ್ಯಾಜ್ಯ ಸಂಗ್ರಹಣಾ ವಾಹನದಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಗಳು ಹಾಗೂ ಸಾಬೂನು ಇರುವುದನ್ನು ಖಚಿತಪಡಿಸಿಕೊಳ್ಳಿ.



ಘನ ತ್ಯಾಜ್ಯ ಸಂಗ್ರಹಕರಿಗಾಗಿ ಶಿಫಾರಸ್ಸು ಮಾಡಲಾದ ಉತ್ತಮ ಆಚರಣೆಗಳು



• ಕಾರ್ಯಕರ್ತರು ಪರಸ್ಪರ/ಒಬ್ಬರಿಂದ ಒಬ್ಬರು ಕನಿಷ್ಠ 4 ಅಡಿ ದೂರವನ್ನು ಕಾಪಾಡಿಕೊಳ್ಳಬೇಕು. ಕಾರ್ಯಕರ್ತರು ಗುಂಪುಗಳಲ್ಲಿ ಇದ್ದರೆ, ಸಣ್ಣ ಗುಂಪುಗಳಲ್ಲೇ ಇರುವಂತೆ ನೋಡಿಕೊಳ್ಳಿ, ಹಾಗೂ ಪ್ರತಿದಿನ ಅದೇ ಗುಂಪಿನೊಂದಿಗೆ ಇರಿ - ಇದರಿಂದ, ಯಾರಿಗಾದರೂ ಕೋವಿಡ್-19 ಬಂದರೆ, ಅವರನ್ನು ಗುರುತಿಸುವುದು ಸುಲಭವಾಗುತ್ತದೆ ಹಾಗೂ ಅವರ ಜೊತೆ ಇದ್ದ ಇತರರನ್ನು ಕ್ವಾರಂಟೈನ್ ಮಾಡುವುದು ಸುಲಭವಾಗುತ್ತದೆ.

ಘನ ತ್ಯಾಜ್ಯ ಸಂಗ್ರಹಕರಿಗಾಗಿ ಶಿಫಾರಸ್ಸು ಮಾಡಲಾದ ಉತ್ತಮ ಆಚರಣೆಗಳು



•ಮನೆಮನೆಯಿಂದ ತ್ಯಾಜ್ಯ ಸಂಗ್ರಹಣೆ ಮಾಡುವಾಗ, ಕುಟುಂಬದ ಜನರಿಂದ ಕನಿಷ್ಠ 4 ಅಡಿ ದೂರವನ್ನು ಕಾಪಾಡಿಕೊಳ್ಳಿ. ಹ್ಯಾಂಡ್ ಸ್ಯಾನಿಟೈಜರ್ ಅನ್ನು ಆಗಾಗ ಉಪಯೋಗಿಸುತ್ತಿರಿ.

ಘನ ತ್ಯಾಜ್ಯ ಸಂಗ್ರಹಕರಿಗಾಗಿ ಶಿಫಾರಸ್ಸು ಮಾಡಲಾದ ಉತ್ತಮ ಆಚರಣೆಗಳು



•ಯಾವುದೇ ಘನ ತ್ಯಾಜ್ಯವು ವೈರಾಣುವಿನಿಂದ ಸೋಂಕಿತ ಆಗಿರಬಹುದು. ಬಹಳಷ್ಟು ಸಮಯದವರೆಗೂ ನಿರ್ಜೀವ ವಸ್ತುಗಳ ಮೇಲ್ಮೈನ ಮೇಲೆ ಕೊರೋನಾ ವೈರಾಣುಗಳು ಬದುಕಬಲ್ಲದು. ತ್ಯಾಜ್ಯವನ್ನು ಬರೀಗೈಯಲ್ಲಿ ಎಂದಿಗೂ ಮುಟ್ಟಬೇಡಿ.

•ತ್ಯಾಜ್ಯ ತಗುಲಿದ ಕೈಗಳು ಅಥವಾ ಯಾವುದೇ ದೇಹದ ಭಾಗವನ್ನು ಸಾಬೂನಿನಿಂದ ತೊಳೆಯಿರಿ.



ಘನ ತ್ಯಾಜ್ಯ ಸಂಗ್ರಹಕರಿಗಾಗಿ ಶಿಫಾರಸ್ಸು ಮಾಡಲಾದ ಉತ್ತಮ ಆಚರಣೆಗಳು



•ತ್ಯಾಜ್ಯ ವಸ್ತುಗಳಿಂದ, ಅದರಲ್ಲೂ ತ್ಯಾಜ್ಯವನ್ನು ವರ್ಗಾವಣೆ ಮಾಡುವಾಗ ಅಥವಾ ಒತ್ತಾಗಿ ಪ್ಯಾಕ್ ಮಾಡುವಾಗ ಬರುವ ಹೊಗೆ ಅಥವಾ ಧೂಳನ್ನು ಉಸಿರಾಡದಂತೆ ನೋಡಿಕೊಳ್ಳಿ.



ಘನ ತ್ಯಾಜ್ಯ ಸಂಗ್ರಹಕರಿಗಾಗಿ ಶಿಫಾರಸ್ಸು ಮಾಡಲಾದ ಉತ್ತಮ ಆಚರಣೆಗಳು



• ನಿಮ್ಮ ಗ್ಲೌಸ್ ಗಳನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಬೇಡಿ (ಅದಕ್ಕಂದೇ ಒಂದು ಪ್ಲಾಸ್ಟಿಕ್ ಚೀಲ ಇಟ್ಟುಕೊಂಡು, ಅದರಲ್ಲಿ ಇಡಿ). ಗ್ಲೌಸ್ ಹಾಕಿಕೊಂಡಾಗ ಅಪಿ-ತಪ್ಪಿಯೂ ನಿಮ್ಮ ಮುಖವನ್ನು ಮುಟ್ಟಿಕೊಳ್ಳಬೇಡಿ.

ಛನ ತ್ಯಜ್ಯ ಸಂಗ್ರಹಕರಿಗಾಗಿ ಶಿಫಾರಸ್ಸು ಮಾಡಲಾದ ಉತ್ತಮ ಆಚರಣೆಗಳು



•ಸಂಗ್ರಹಣಾ ಮಾರ್ಗಗಳಲ್ಲಿ ಹೋಗುವ ಮೊದಲು ಹಾಗೂ ಅಲ್ಲಿಂದ ಬಂದ ನಂತರ, ಹಾಗೂ, ಯಾವಾಗ ನಿಮ್ಮ ಗ್ಲೌಸ್ ಗಳನ್ನು ತೆಗೆಯುತ್ತೀರೋ, ಆಗಲೂ ನಿಮ್ಮ ಕೈಗಳನ್ನು ಸಾಬೂನು ಹಾಗೂ ನೀರಿನಿಂದ ತೊಳೆದುಕೊಳ್ಳಿ.

ಘನ ತ್ಯಾಜ್ಯ ಸಂಗ್ರಹಕರಿಗಾಗಿ ಶಿಫಾರಸ್ಸು ಮಾಡಲಾದ ಉತ್ತಮ ಆಚರಣೆಗಳು

XXX CITY CORPORATION	
COVID 19 / ಕೊವಿಡ್-19 ನಿರೀಕ್ಷಿಸಿ	
DO NOT VISIT / ದೂರವಿಡಿ	
HOME UNDER QUARANTINE	
ಗೃಹಾಂಗಣದ ಅಧೀನದಲ್ಲಿ ಇರಿಸಿ	
FROM	TO
NAME	
ADDRESS	
XXXXXXXXXX	
NUMBER OF PERSONS	



•ಕೋವಿಡ್ ಗೆ ಸಂಬಂಧಿಸಿದಂತೆ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳ ಮನೆಗಳಿಂದ ಬರುವ ಜೈವಿಕ-ವೈದ್ಯಕೀಯ ತ್ಯಾಜ್ಯವನ್ನು ಕೇವಲ ನಗರಸಭೆ ಅಥವಾ ಪುರಸಭೆಯಿಂದ ಗುರುತಿಸಲಾದ ಅಧಿಕೃತ ತ್ಯಾಜ್ಯ ಸಂಗ್ರಹಕಾರರು ಮಾತ್ರ ಸಂಗ್ರಹಿಸಬೇಕು.



ಘನ ತ್ಯಾಜ್ಯ ಸಂಗ್ರಹಕರಿಗಾಗಿ ಶಿಫಾರಸ್ಸು ಮಾಡಲಾದ ಉತ್ತಮ ಆಚರಣೆಗಳು



•ಕೆಲಸ ಮುಗಿದ ಮೇಲೆ, ಕೆಲಸದ ಬಟ್ಟೆಗಳು ಹಾಗೂ ಮರುಬಳಕೆ ಮಾಡುವ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಸೋಂಕು ನಿವಾರಕ ದ್ರವ ಸೇರಿಸಿದ ನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಬೇಕು.

ಘನ ತ್ಯಾಜ್ಯ ಸಂಗ್ರಹಕರಿಗಾಗಿ ಶಿಫಾರಸ್ಸು ಮಾಡಲಾದ ಉತ್ತಮ ಆಚರಣೆಗಳು



•ದಿನದ ಕೆಲಸ ಮುಗಿದ ಮೇಲೆ, ಸಾಬೂನನ್ನು ಬಳಸಿ ಸ್ನಾನ ಮಾಡಿ.

•ಕೆಲಸದ ಸ್ಥಳದಿಂದ ಹೊರಡುವ ಮೊದಲು, ಬಟ್ಟೆ ಬದಲಾಯಿಸುವ ಜಾಗದಲ್ಲಿಯೇ ನಿಮ್ಮ ಸ್ವಂತ ಬಟ್ಟೆಗಳನ್ನು ಧರಿಸಿ.

ಛನ ತ್ಯಾಜ್ಯ ಸಂಗ್ರಹಕರಿಗಾಗಿ ಶಿಫಾರಸ್ಸು ಮಾಡಲಾದ ಉತ್ತಮ ಆಚರಣೆಗಳು



ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಆಯ್ಕೆ

- ಬಟ್ಟೆಯ ಮಾಸ್ಕ್
- ಗ್ಲೌಸ್
- ತಲೆಯ ಪಟ್ಟಿ ಹಾಗೂ ಕೈಪಟ್ಟಿ/ಮಣಿಕಟ್ಟಿನ ಪಟ್ಟಿ
- ಇಡೀ ಪಾದವನ್ನು ಮುಚ್ಚುವ ಪಾದರಕ್ಷೆ / ಗಮ್ ಬೂಟ್ಸ್.




## ವೈಯಕ್ತಿಕ ರಕ್ಷಣಾ ಸಾಧನಗಳನ್ನು ಧರಿಸುವುದು ಹಾಗೂ ತೆಗೆಯುವುದು ಹೇಗೆ?



- ಮಾಸ್ಕ್ ನಿಂದ ಮೂಗು ಹಾಗೂ ಬಾಯಿಯನ್ನು ಮುಚ್ಚಿಕೊಳ್ಳಿ, ಹಾಗೂ ತಲೆಯ ಮತ್ತು ಕತ್ತಿನ ಹಿಂದೆ ಅದನ್ನು ದಾರ/ಎಲಾಸ್ಟಿಕ್ ಪಟ್ಟಿಯಿಂದ ಭದ್ರವಾಗಿ ಕಟ್ಟಿಕೊಳ್ಳಿ. ಮಾಸ್ಕ್ ತೆಗೆಯುವಾಗ: ಮಾಸ್ಕ್ ನ ಮುಂಭಾಗಕ್ಕೆ ಸೋಂಕು ತಗುಲಿರುತ್ತದೆ - ಅದನ್ನು ಮುಟ್ಟಬೇಡಿ! ಕೆಳಗಿನ ದಾರಗಳನ್ನು ಅಥವಾ ಎಲಾಸ್ಟಿಕ್ ಅನ್ನು ಹಿಡಿದು, ಮುಂದಿನ ಭಾಗವನ್ನು ಮುಟ್ಟದೆ ಅದನ್ನು ತೆಗೆಯಿರಿ.



- ಗ್ಲೌಸ್‌ನ ಹೊರಭಾಗಕ್ಕೆ ಸೋಂಕು ತಗುಲಿರುತ್ತದೆ, ಗ್ಲೌವ್ ಹಾಕಿಕೊಂಡ ಒಂದು ಕೈಯಿಂದ ಮತ್ತೊಂದು ಗ್ಲೌವ್ ಅನ್ನು ತೆಗೆಯಿರಿ, ಇನ್ನೊಂದು ಗ್ಲೌವ್ ಅನ್ನು ತೆಗೆಯಲು ಈ ಕ್ರಮವನ್ನು ಅನುಸರಿಸಿ.



- ನಿಮ್ಮ ಕಾಲುಗಳನ್ನು ಮುಚ್ಚುವ ಬೂಟುಗಳನ್ನು ಧರಿಸಿ. ಗ್ಲೌಸ್ ಹಾಕಿಕೊಂಡ ಕೈಯಿಂದ ನಿಮ್ಮ ಬೂಟುಗಳನ್ನು ತೆಗೆಯಿರಿ.

ಈ ಎಲ್ಲ ಐದೂ ಸಂದರ್ಭಗಳಲ್ಲಿ ಕೈಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು

•ವೈಯಕ್ತಿಕ ರಕ್ಷಣಾ ಸಾಧನಗಳನ್ನು  
ಹಾಕಿಕೊಳ್ಳುವ ಮೊದಲು ಹಾಗೂ ಅದನ್ನು  
ತೆಗೆಯುವಾಗ, ಗ್ಲೌಸ್‌ನ್ನು  
ತೆಗೆಯುವಾಗ/ಬದಲಾಯಿಸುವಾಗ

•ಯಾವುದೇ ಶೌಚಾಲಯ ಸ್ವಚ್ಛತೆ ಅಥವಾ  
ನಿರ್ವಹಣಾ ಚಟುವಟಿಕೆಯ ನಂತರ

•ಯಾವುದೇ ಕೆಮ್ಮು, ಸೀನು, ಹನಿಗಳ  
ಸಂಪರ್ಕಕ್ಕೆ ಬಂದ ನಂತರ

•ಆಹಾರ ತೆಗೆದುಕೊಳ್ಳುವ ಮೊದಲು

•ಶೌಚಾಲಯವನ್ನು ಬಳಸಿದ ನಂತರ.



## ಐ.ಐ.ಎಚ್.ಎಸ್

- ಭಾರತೀಯ ಮಾನವ ವಸಾಹತುಗಳ ಸಂಸ್ಥೆಯು (ಐ.ಐ.ಎಚ್.ಎಸ್.) ಭಾರತೀಯ ವಸಾಹತುಗಳ ಸಮಾನ, ಸುಸ್ಥಿರ ಹಾಗೂ ಸಮರ್ಥ ಪರಿವರ್ತನೆಗೆ ಬದ್ಧವಿರುವ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಾಗಿದೆ. ಐಐಎಚ್‌ಎಸ್ ನ ಕಾರ್ಯಕ್ಷೇತ್ರವು ನಗರಗಳ ವಸತಿ, ನೆಲ, ಜಲ ಹಾಗೂ ನೈರ್ಮಲ್ಯ, ಆರ್ಥಿಕ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆಯ ವಲಯಗಳಾದ್ಯಂತ ವ್ಯಾಪಿಸಿದೆ.
- ಐಐಎಚ್‌ಎಸ್ 150 ಕ್ಕೂ ಹೆಚ್ಚು ವೃತ್ತಿಪರರ ಸಂಸ್ಥೆಯಾಗಿದ್ದು, ಗಣನೀಯ ಕ್ಷೇತ್ರಗಳಾದ ಸಂಶೋಧನೆ, ಅಭ್ಯಾಸ ಹಾಗೂ ಕಾರ್ಯನಿರ್ವಾಹಕ ಶಿಕ್ಷಣದಲ್ಲಿ ತೊಡಗಿಸಿಕೊಂಡಿದೆ. ಐಐಎಚ್‌ಎಸ್ ತನ್ನ ಕಛೇರಿಗಳನ್ನು ಬೆಂಗಳೂರು, ಮುಂಬೈಯಿ, ಚೆನ್ನೈ, ದೆಹಲಿ ಹಾಗೂ ತಿರುಚಿರಾಪಳ್ಳಿಯಲ್ಲಿ ಹೊಂದಿದೆ.
- **ಟಿ.ಎನ್.ಯು.ಎಸ್.ಎಸ್.ಪಿ**
  - ಐಐಎಚ್‌ಎಸ್ ಮತ್ತು ಇತರ ಸಂಸ್ಥೆಗಳ ಒಕ್ಕೂಟವು ತಮಿಳುನಾಡು ನಗರ ನೈರ್ಮಲ್ಯ ನೆರವಿನ ಕಾರ್ಯಕ್ರಮವನ್ನು (ಟಿ.ಎನ್.ಯು.ಎಸ್.ಎಸ್.ಪಿ) ಕಾರ್ಯಗತಗೊಳಿಸುತ್ತಿವೆ. ಈ ಒಕ್ಕೂಟವು, ಮಲದ ರಾಡಿ ನಿರ್ವಹಣೆಯ ಸಂಗ್ರಹಣೆಯಿಂದ ವೈಜ್ಞಾನಿಕ ವಿಲೇವಾರಿಯವರೆಗಿನ ನೈರ್ಮಲ್ಯದ ಪೂರ್ಣ ಚಕ್ರದ ನಿರ್ವಹಣೆಯಲ್ಲಿ ರಾಜ್ಯದ 663 ನಗರಗಳು ಹಾಗೂ ಪಟ್ಟಣಗಳಾದ್ಯಂತ ಸುಧಾರಣೆಗಳನ್ನು ತರುವಲ್ಲಿ ತಮಿಳುನಾಡು ಸರ್ಕಾರಕ್ಕೆ ನೆರವು ಒದಗಿಸುತ್ತದೆ.
  - ನೈರ್ಮಲ್ಯ ಕಾರ್ಯಕರ್ತರು ಈ ಕಾರ್ಯಕ್ರಮದ ಅವಿಭಾಜ್ಯ ಅಂಗವಾಗಿದ್ದು, ಇವರ ಆರೋಗ್ಯ, ಔದ್ಯೋಗಿಕ ಸುರಕ್ಷತೆ, ಅಭಿವೃದ್ಧಿ ಹಾಗೂ ಜೀವನೋಪಾಯಗಳನ್ನು ಸುಧಾರಣೆ ಮಾಡಲು, ಟಿ.ಎನ್.ಯು.ಎಸ್.ಎಸ್.ಪಿ ಅವರೊಂದಿಗೆ ಆಯ್ದು ನಗರಗಳಲ್ಲಿ ಕೆಲಸ ಮಾಡುತ್ತಿದೆ.